

ಭಯವಾಯಿತು. ನಡುಕವೂ ಉಂಟಾಗಿ ಮರದ ಕೊಂಬೆಯನ್ನು ಬಿಗಿಯಾಗಿ ಅಪ್ಪಿಕೊಂಡ. ಆ ಅವಸರದಲ್ಲಿ ತಾನು ಹೊದೆದುಕೊಂಡಿದ್ದ ಕೋಣಿದ ಚಮ್ಮೆ, ಅವನಿಂದ ಜಾರಿ ನೇರವಾಗಿ ಕೆಳಗೆ ಕುಳಿತ್ತದ್ದ ಕಳ್ಳರ ಗುಂಟಿನ ಮೇಲೆ ಬಿದ್ದು ಬಿಟ್ಟಿತು. ಗಾಬರಿಯಾದ ಕಳ್ಳರು, ಏನು ಬಿತ್ತೆಂದು ಯೋಚಿಸಲೂ ಸಮಯವಿಲ್ಲದೆ. ದೇವ್ಯ-ಭೂತವೇ ಇರಬಹುದೆಂಬ ಭಯದಿಂದ, ಹಂಡಿಕೊಳ್ಳುತ್ತಿದ್ದ ದುಡ್ಡು-ಕಾಸು, ಬಿನ್ನ-ಬೆಳ್ಳಿಯನ್ನು ಲಾಲ್ ಅಲ್ಲೇ ಬಿಟ್ಟು ಓದಿಹೊದರು.

ಚೇನಾಗಿ ಬೆಳೆಕಾದ ಮೇಲೆ ತಮ್ಮ ಮರದಿಂದ ಕೆಳಗೆ ಇಳಿದು ಬಂದು ನೋಡಿದ. ಸಾಕಷ್ಟು ಸಂಪತ್ತು ಅವನ ಕಣ್ಣೆ ದರಿಗಿತ್ತು. ಅದನ್ನು ಲುವನ್ನು ಗಂಟು ಕಟ್ಟಿಕೊಂಡು, ಕೋಣಿದ ಚಮ್ಮೆವನ್ನು ಅಲ್ಲೇ ಬಿಟ್ಟು ಮರಳಿ ತನ್ನ ಉರಿಗೆ ಬಂದ ಹೆಂಡಿಗೆ ನಡೆದಿದ್ದೆಲ್ಲವನ್ನು ಹೇಳಿ, ಸ್ವಯಂಕೈ ಬಂದು ಮನೆ ಮಾಡಿಕೊಂಡ. ಸ್ವಲ್ಪ ಜಮೀನು ಕೊಂಡುಕೊಂಡ. ಒಂದೆರಡು ಎಮ್ಮೆ ಮತ್ತು ಹನು ಹೊಂದು ಸುವಿಧಾಗಿ ಜೀವನ ನಡೆಸುತ್ತಿದ್ದ.

ಮೈದುನಂಗೆ ಇಪ್ಪು ಬೇಗ ಇಮ್ಮೈಂದು ಶ್ರೀಮಂತಿಕೆ ಬಂದಿದ್ದ ಹೆಗೆಂದು ಅತ್ಯಿಗೆ ತಲೆ ಕೆಡಿಕೊಂಡಳು. ಓರಗಿತ್ತಿಯಲ್ಲಿ ಸಲುಗೆಯಿಂದ ಇದ್ದಂತೆ ವರ್ತಿಸುತ್ತಾ ಕೋಣಿದ ಚಮ್ಮೆದ ದಸೆಯಿಂದ ಕಳ್ಳರ ಸಂಪತ್ತು ಮೈದುನನ ಕೈಸೇರಿಸ್ತಿದ್ದನ್ನು ತಿಳಿದುಕೊಂಡಳು. ಕಾಡಿನ ದಾರಿ, ಮರ ಇರುವ ಜಾಗ ವಲ್ಲವನ್ನು ಉಪಾಯವಾಗಿ ತಿಳಿದುಕೊಂಡಳು. ಮನೆಯಲ್ಲಿ ತನ್ನ ಗಂಡನಿಗೂ, ಕಾಡಿಗೆ ಹೋಗಿ ಕಳ್ಳರ ಸಂಪತ್ತನ್ನು ಕೈವಶ ಮಾಡಿಕೊಂಡು ಬರವಂತೆ ಡತ್ತಾಯಿಸತ್ತೊಡಗಿದಳು. ಆತ ಎಪ್ಪು ಹೇಳಿದರೂ ಕೇಳಿದೆ, ಅವನಿಗೂ ತಿಳಿಯಂತೆ, ಮನೆಯಲ್ಲಿದ್ದ ಎಪ್ಪುಗೆ ಹಾಸಿರು ಪ್ರೇಪಣಿ ತಿನ್ನಿಂದಿನ ಹೊಂದೆ ಬಿಟ್ಟಳು. ಈಗಲಾದರೂ ಅದರ ಚಮ್ಮೆ ಸುಲಿಸಿ ಕಾಡಿಗೆ ಹೋಗಿನವಂತೆ ಬಲವಂತ ಮಾಡಿದಳು. ಅವಳ ಕಾಟ ತಡೆಯಲಾರದೆ, ‘ನಿನ್ನ ಜೀತೆ ಏಗಿವುದಕ್ಕಿಂತ ಕಾಡುಪಾಲಾಗುವುದೇ ಲೇಸು’ ಎಂದು ಅಲ್ಲಿ, ಎಮ್ಮೆಯ ಚಮ್ಮೆ ಸುಲಿದು, ಉಪ್ಪು ಹಾಕಿ, ಒಣಿಗಿ ಕಾಡಿಗೆ ಹೊರಟೆನು.

ಆತ್ಮಿಯಾಗುವವರೆಗೂ ನಡೆದು, ತಮ್ಮ ಕುಳಿತ್ತದ್ದ, ದೊಡ್ಡ ಮರವನ್ನೇ ಏರಿ

ಕುಳಿತುಕೊಂಡನು. ಬೆಳಗಿನ ಜಾವ ಕಳ್ಳರೂ ಬಂದರು. ಅವರು, ಅಂದು ಕೊಳ್ಳಿಯನ್ನು ಕಳೆದುಕೊಂಡ ಮಾರನೆಯ ದಿನ, ಆ ಜಾಗಕ್ಕೆ ಬಂದು ನೋಡಿದ್ದರು. ಅಲ್ಲಿ ಕೋಣಿದ ಚಮ್ಮೆ ಇದ್ದುದನ್ನು ಕಂಡು, ಇದು ದೆವ್ವ ಭೂತದ ಕೆಲಸ ಅಲ್ಲ, ಯಾರೋ ಮನುಷ್ಯರ ಕೆಲಸ ಎಂದುಹೊಂಡು, ಯಾವ ಭಯವೂ ಇಲ್ಲದೆ, ಅಲ್ಲಿಗೇ ಬಂದು ತಮ್ಮ ಕೊಳ್ಳಿಯನ್ನು ಹಂಚಿಕೊಳ್ಳುತ್ತಿದ್ದರು. ಮತ್ತೆನ್ನೇ ಆ ಮನುಷ್ಯ ಬಂದರೆ ಅವನಿಗೆ ಗಿ ಕಾರ್ಬಸುವ ಯೋಜನೆಯೂ ಅವರಾದ್ದಾಗಿತ್ತು. ಅವರು ತಮ್ಮ ಅಂದಿನ ಕೊಳ್ಳಿಯನ್ನೇಲ್ಲಾ ಹಂಚಿಕೊಳ್ಳುತ್ತಾರೆಗಿಂತಿಲ್ಲ. ಅವನಿಂದ ಕೊಳ್ಳಿಯನ್ನು ಹಾಕಿಟ್ಟಿನ್ನು. ಅವನಿಂದುಹೊಂಡಿ, ಅವಾರೂ ಒಂದಿ ಹೋಗದೆ ಮರವನ್ನು ಹತ್ತಿ ಅಣ್ಣನನ್ನು ಕೆಳಗೆಸೇದು ಚೆನ್ನಾಗಿ ಹಣ್ಣುಗಾಯಿ ನೀರುಗಾಯಿಯಾಗುವಂತೆ ಹೊಡೆದೆ, ‘ಹೋಗಿ ಬರುಕಿಕೊ, ಇನ್ನೆನ್ನೇ ಈ ಕಡೆ ಬಿರಬೇಡೆ’ ಎಂದು ಬಿಟ್ಟಿರು.

ಹಂಟಿತ್ತೂ, ತೆವಳುತ್ತಾ ಉಳಿರು ಸೇರಿಕೊಂಡ ಅಲ್ಲಿ ತನ್ನ ಹೆಂಡಿಗೆ ಭೀಮಾರಿ ಹಾಕಿದ. ಇಳ್ಳಿ ಬಂದು ಎಮ್ಮೆಯನ್ನು ಕಳೆದುಕೊಂಡು ಉಳಿತಕ್ಕೂ ಕವ್ಯಪಡವಂತಾಗಿದ್ದಕ್ಕೆ ಅತ್ಯಿಗೆ ಪರಿತ್ಯಾಸತೊಡಗಿದಳು. ಅಲ್ಲಿ ಮತ್ತು ಅತ್ಯಿಗೆಯ ಹೀಗೆ ಸ್ಥಿತಿಯನ್ನು ಕಂಡು ಮರುಗಿದ ತಮ್ಮ ಅವರಿಗೆ ತನ್ನ ಮನೆಯಲ್ಲಿದ್ದ ಬಂದು ಎಮ್ಮೆಯನ್ನು ಕೊಟ್ಟು, ‘ನಮ್ಮ ಹೋಕಿಕಟ್ಟು ನಷ್ಟಿಸ್ತು ಸುಡುತ್ತದೆಯೇ ಹೊರತು ಬೆರೆಯವರನ್ನು ಸುಡೊದಿಲ್ಲ ಯಾರಿಗೂ ಯಾವತ್ತೂ ಕೇಡು ಮಾಡಬೇಡಿ’ ಎಂದು ಬುದ್ಧಿ ಬಂತು ಎಂಬತೆ ಅಲ್ಲಿ—ಅತ್ಯಿಗೆಯರೂ ತಮ್ಮನ ಸಂಸಾರದೊಂದಿಗೆ ಸ್ವೇಚ್ಛಾದಿದ್ದು, ಇದ್ದುದರಲ್ಲಿಯೇ ಚೆನ್ನಾಗಿ ಬಾಳಿದರು.

(ಅಳ್ಳ ಹೇಳಿದ ಕಥೆ)  
-ಡಾ.ಬಿ.ಆರ್. ಸತ್ಯನಾರಾಯಣ



## ಮುಗಿಲಮೀಲಿನ ರಾಂದ್ರು..।



ಮುಗಿಲ ಹೇಳೆ ತೇಲುವ ಲಾಂದ್ರ  
ನಮ್ಮ ಹುಣಿಮೆಯ ಚಂದಿರ  
ಜಗದ ಕತ್ತಲೆಯ ಕಳೆಯತ ಅವನು  
ಭೂಮಿಗೆ ಬೆಳಕನು ತಾ ಬೀರುವನು

ಹಣ್ಣಿಮೆ ದಿನ ಅಂತ ದೊಡ್ಡವನು  
ದಿನ ದಿನ ಕಳೆಯಲು ಸಣ್ಣಾಗುವನು  
ಕವ್ಯವೋ—ಸುಖವೋ ಏನೇ ಬರಲಿ  
ನಗು—ನಗುತಲಿ ಬೆಳಕನು ಹರಡುವನು

ಮುಗಿಲು—ಭೂಮಿಗೂ ಗೆಳೆತನ  
ಮಾಕ್ಕಿಗವನು ಚಂದಮಾಮನು  
ಅಳುವ ಮಗುವಿಗೆ ಮಾಮನ ತೋರಿ  
ನಗುವ ತರಿಸುವಳು ಮಗುವಿನ ಮುಖಿದಲೀ

ಒಮ್ಮೆ ಸಣ್ಣಿವನು, ಒಮ್ಮೆ ದೊಡ್ಡವನು  
ಹಿಗ್ಗುತ್ತ—ಹಿಗ್ಗುತ್ತ ಬಿಡದಲೇ ನಡೆವನು  
ಬದುಕಿನ ಬೇಗುದಿ ಅವನು ಬಲ್ಲನು  
ವಿನೇ ಬರಲಿ ಹೊಂದಿಕೊಂಡು ಬಾಳುವನು

ನಮ್ಮೆಯ ಬದುಕು ಹೀಗೆಯು ನೋಡು  
ಹೊಂದಿಕೊಂಡು ನಡೆವುದ ಜೋಡು  
ಕತ್ತಲು—ಬೆಳಕು ಬದುಕಲಿ ಇರುವುದು  
ಕತ್ತಲು ಕಳೆಯೇ ಬೆಳಕದು ಬರುವುದು.

-ಚಂದ್ರಕಾಂತ ಕರದಳ್ಳಿ, ಶಿಹಾಪುರ